



NANO TECHNOLOGY
PCRT
PLANT CELL REGENERATION TECHNOLOGY

ICAPL

ಫಲ್ತಿವಲ್ಯುಸರ್ ಆಕ್ಟಿವೇಟರ್ ತಂತ್ರಜ್ಞಾನ

ವೈಜ್ಞಾನಿಕ ನವೀನತೆಗೆ ಹೆಸರಾಗಿರುವ

ಇಂಟರ್‌ಕಾಂಟಿನೆಂಟಲ್ ಅಣ್ಣಾದಾತಾ ಪ್ರೋವೆಟ್ ಲಿಮಿಟೆಡ್



ಸಮಸ್ಯೆ

ನೀವು ರಸಗೊಬ್ಬರವನ್ನು ಬಳಸುತ್ತಿದ್ದೀರಾ... ಆದರೂ ನಿಮ್ಮ ಬೆಳಿಗಳು ಇನ್ನೂ ಹೆಸಿವಾಗಿವೆಯೇ? ಏಕೆ?

ಪ್ರತಿ ಹಂಗಾಮು ನೀವು ರಸಗೊಬ್ಬರಗಳಿಗೆ ಸಾವಿರಾರು ರೂಪಾಯಿಗಳನ್ನು ಖಚು ಮಾಡುತ್ತಿರಿ. ಆದರೆ ನೀವು ಯಾವಾಗಾದರೂ ನಿಮ್ಮಾಳಗಿ ಕೇಳಿಕೊಂಡಿದ್ದೀರಾ —

"ನಾನು ಖಚು ಮಾಡುತ್ತಿರುವ ಹಣಕ್ಕೆ ನನ್ನ ಬೆಳಿಗಳು ನಿಜವಾಗಿಯೂ ತಕ್ಕಷಟ್ಟು ಅಳವಡಿಕೆಯಾಗುತ್ತಿವೆಯೇ?"

① ಇದು ಕಡು ನಿಜ:

- 50% ಕ್ರೂ ಹೆಚ್ಚು ರಸಗೊಬ್ಬರ ವ್ಯಧವಾಗುತ್ತದೆ — ಅವು ಮುಳೆಯೊಂದಿಗೆ ಹೊಜ್ಜಿಕೊಳ್ಳುತ್ತವೆ, ಗಳಿಗೆ ಹಾರಿಹೋಗುತ್ತವೆ ಅಥವಾ ಮಣ್ಣಿನಲ್ಲಿ ಅಂಡಿಕೊಂಡು ಅವಶ್ಯಕವಾಗುವವನ್ನು ಲಭ್ಯವಾಗುವುದಿಲ್ಲ.
- ಬೆಳಿಗಳ ಬೇರುಗಳು ಲಭ್ಯವಿಲ್ಲದ ಪೋಷಕಾಂಶಗಳನ್ನು ಶೋಷಿಸಿಲ್ಲ, ಮತ್ತು ದುರುಪ್ಯಾಲ ಬೇರುಗಳು ಶೋಷಿಸುವ ನಾಮಧ್ಯವಿಲ್ಲ.
- ಪ್ರತಿವರ್ಷವೂ ರಸಗೊಬ್ಬರಗಳ ಅತಿಯಾದ ಬಳಕೆ ಮತ್ತು ದಯನೀಯ ಪೋಷಕ ನಿರ್ವಹಣೆಯ ಪರಿಣಾಮವಾಗಿ ಮಣ್ಣಿನ ಆರೋಗ್ಯ ಹೆಚ್ಚು ಹದಗೆತ್ತಿದೆ.

② ಅದರ ಅರ್ಥ ಎನ್ನ?

- ನೀವು ಪ್ರತಿ ಹಂಗಾಮೀನಲ್ಲಿ, ಪ್ರತಿ ಎಕರೆಗೆ ₹15,000 ರಿಂದ ₹30,000 ಅರ್ಥವಾ ಇನ್ನಷ್ಟು ನಷ್ಟವನ್ನು ಅನುಭವಿಸುತ್ತಿದ್ದೀರಿ.
- ನಿಮ್ಮ ಬೆಳಿಗಳ ಬೆಳವಣಿಗೆ ಕುಗ್ಗಾತ್ತದೆ, ಹೂವುಗಳು ದುರುಪ್ಯಾಲವಾಗುತ್ತವೆ, ಹಣ್ಣಿಗಳು ಜಿಕ್ಕಾಗಾಗುತ್ತವೆ ಮತ್ತು ಇಳುವರಿ ನಿರೀಕ್ಷೆಯ ಮಟ್ಟಕ್ಕೆ ಬರುತ್ತಿಲ್ಲ.
- ನೀವು ಹೆಚ್ಚಿನಷ್ಟು ರಸಗೊಬ್ಬರವನ್ನು ಹಾಕುತ್ತಾ ಹೋಗುತ್ತಿರಿ — ಆದರೆ ಘಲಿತಾಂಶದಲ್ಲಿ ಯಾವುದೇ ಸುಧಾರಣೆ ಕಾಣುವುದಿಲ್ಲ.
- ಉಲ್ಲಾಸ, ನಿಮ್ಮ ಮಣ್ಣ ದಣೀವಿಗೆ ಒಳಗಾಗುತ್ತದೆ ಮತ್ತು ಪ್ರತಿಕ್ರಿಯೆ ನೀಡುವುದೇ ನಿಲ್ಲಿಸಿಬಿಡುತ್ತದೆ.

ಹೆಚ್ಚಿನ ರೈತರು ಈ ನಷ್ಟವನ್ನು ಸಮಯಕ್ಕೆ ಮುಂಜಿತವಾಗಿ ಗೃಹಿಸುತ್ತಿಲ್ಲ — ತೆಲಿದುಕೊಳ್ಳುವಷ್ಟು ರಲ್ಲಾಗಲೇ ತಡವಾಗಿರುತ್ತದೆ.

ಅವರು ಉತ್ತಮ ಘಲಿತಾಂಶದ ನಿರೀಕ್ಷೆಯಲ್ಲಿ ಮತ್ತು ಇನ್ನಷ್ಟು ರಸಗೊಬ್ಬರವನ್ನು ಬಳಸುತ್ತಾ ಹೋಗುತ್ತಾರೆ... ಆದರೆ ಆ ಘಲಿತಾಂಶ ಕಣ್ಣಿಗೆ ಬೀಳಿದು.

✖ ನೀವು ಕೇವಲ ರಸಗೊಬ್ಬರವನ್ನೇ ಕಳೆದುಕೊಳ್ಳುತ್ತಿಲ್ಲ...

ನೀವು ನಿಮ್ಮ ಕಷ್ಟಪಟ್ಟಿನ ಸಂಪಾದಿಸಿದ ಹಣವನ್ನೂ, ನಿಮ್ಮ ಭೂಮಿಯ ಭವಿಷ್ಯವನ್ನೂ, ಮತ್ತು ಉತ್ತಮ ಇಳುವರಿಗೆ ನಿಮ್ಮ ಕುಟುಂಬ ಹೊಂದಿರುವ ಆಶೀಯನ್ನೂ ಕಳೆದುಕೊಳ್ಳುತ್ತಿದ್ದೀರಿ.



ಅದಗಿರುವ ನಾಶಕಾರಿತನ:

- ಪೋಷಕಾಂಶಗಳ ಲೀಚಿಂಗ್ (ರಿಸಾವು) ನದಿಗಳು, ಕರೆಗಳು ಮತ್ತು ಭೂಗತ್ತ ಜಲ ಮೂಲಗಳನ್ನು ಮಾಲಿನ್ಯಗೊಳಿಸುತ್ತದೆ.
- ವಾಷ್ಪಿಭವನದ ಪರಿಣಾಮವಾಗಿ (Volatilisation) ವಿಷಕಾರಿ ಹೆಸಿರುಮನೆ ಅನಿಲಗಳು (ಉದಾ: ಸೈಟನ್‌ಆಸ್ಟ್ರೋ - N_2O) ವಾತಾವರಣಕ್ಕೆ ಬಿಡುಗಡೆಗೊಂಡು ಹಾವಾಮಾನವನ್ನು ಹಾಳುಮಾಡುತ್ತವೆ.
- ಕಾಲಕ್ರಮೇಣ, ನಿಮ್ಮ ಭೂಮಿ — ನೀವು ಹೊಂದಿರುವ ಅತ್ಯಮೂಲ್ಯ ಸಂಪತ್ತು — ರಾಸಾಯನಿಕವಾಗಿ ದಣಿದೆ, ಜ್ಯೌವಿಕವಾಗಿ ನಿಷ್ಪಿಯ, ಮತ್ತು ಅಧಿಕವಾಗಿ ನಷ್ಟದ ಸ್ವರೂಪಕ್ಕೆ ತಿರುಗುತ್ತದೆ.

● ನಷ್ಟವನ್ನು ನಿಲ್ಲಿಸಿ. ಆಕ್ಷಿವೇಟ್ ಮಾಡುವುದು ಪ್ರಾರಂಭಿಸಿ.

ಇನ್ನೂ ಸಮಯವನ್ನು ನಷ್ಟಪಡಿಸಲು ಸಾಧ್ಯವಿಲ್ಲ. ನಿಮಗೆ ಈಗ ಅಗತ್ಯವಿದೆ ಒಂದು ಉಂಡಿ ಅಂತಿಮ ಪರಿಹಾರ —

ಇದು ನಷ್ಟವನ್ನು ತಡೆಯುತ್ತದೆ, ಬೆರಳಿಗೆ ಪೋಷಕ ನೀಡುತ್ತದೆ ಮತ್ತು ನಿಮ್ಮ ಭೂಮಿಯನ್ನು ರಕ್ಷಿಸುತ್ತದೆ.

ವಿಜ್ಞಾನದಿಂದ ಸಮರ್ಥತೆ ಪರಿಹಾರ - ಫಟೆಲ್ಯೇಸರ್ ಆಕ್ಷಿವೇಟರ್

ಇದು ಏನು?

ಫಟೆಲ್ಯೇಸರ್ ಆಕ್ಷಿವೇಟರ್ ಎಂಬುದು ಮುಂದಿನ ತೆಲಿಮಾರಿಗೆ ಸೇರಿದ ಜೈವ-ರಾಸಾಯನಿಕ ಆವಿಷ್ಯಾರವಾಗಿದೆ, ಇದು ನೀವು ಬಳಸುವ ಪ್ರತಿಯೊಂದು ಗ್ರಾಂ ರಸಗೊಬ್ಬರವನ್ನು ಹೆಚ್ಚು ಪರಿಣಾಮಕಾರಿ ಮತ್ತು ಬುದ್ಧಿವಂತ ರೀತಿಯಲ್ಲಿ ಕೆಲಸ ಮಾಡುವಂತೆ ಮಾಡುತ್ತದೆ.

ಇದು ನಿಮ್ಮ ಮಣಿನಲ್ಲಿ ಪೋಷಕಾಂಶಗಳು ಹೇಗೆ ಉಳಿಯುತ್ತವೆ, ನಿಮ್ಮ ಬೆಳಿಗಳು ಅವನ್ನು ಹೇಗೆ ಶೋಷಿಸುತ್ತವೆ, ಮತ್ತು ಬೆಳಿಗಳು ಎಷ್ಟು ಕಾಲ “ಸಕ್ರಿಯ ಪೋಷಕೆಯ ಸ್ಥಿತಿಯಲ್ಲಿ” ಇರುತ್ತವೆ ಎಂಬುದನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ –

ಅದರಲ್ಲಿಯೂ, ನಿಮ್ಮ ರಸಗೊಬ್ಬರದೊಂದಿಗೆ ಈ ಒಂದೇ ಒಂದು ಫಂಟಕವನ್ನು ಸೇರಿಸುವ ಮೂಲಕ!

💡 ಇದನ್ನು ಯಾರು ಅಭಿವೃದ್ಧಿಪಡಿಸಿದ್ದಾರೆ?


ಈ ಉತ್ಪನ್ನವನ್ನು ಭಾರತದಲ್ಲಿ ಅಗ್ರರಾಯನ ಸ್ಕ್ರೀತ್ರದಲ್ಲಿ ಬಹುಮಾನಿತ ವಿಜ್ಞಾನಿಯಾಗಿರುವ ಡಾ. ಹನುಮಂತ ಭೋನೆಲಿ (ಪಿಎಚ್.ಡಿ., ಅಗ್ನೋಕೆಮಿಕಲ್ಸ್) ಅವರಿಂದ ಅಭಿವೃದ್ಧಿಪಡಿಸಲಾಗಿದೆ.

ಅವರ ಹೆಸರಿನಲ್ಲಿ 100 ಕ್ರೂ ಹೆಚ್ಚು CIB-ನೊಂದಾಯಿತ ಕ್ಯಾಪ್ ಉತ್ಪನ್ನಗಳಿರುವ ಇವರು, ಈ ಫಟೆಲ್ಯೇಸರ್ ಆಕ್ಷಿವೇಟರ್ ಮೂಲಕ ನವೀನ ವಿಜ್ಞಾನವನ್ನು ನೇರವಾಗಿ ನಿಮ್ಮ ಶೋಷಕೆ ತರುತ್ತಿದ್ದಾರೆ.

🕒 45 ದಿನಗಳ ಪೋಷಕಾಂಶ ಹಸಿವಿನ ವಿಂಡೋ - ಇದನ್ನು ವಿಶಿಷ್ಟವಾಗಿಸುವುದು ಏನು?

ಫಟೆಲ್ಯೇಸರ್ ಆಕ್ಷಿವೇಟರ್ ಪಕ್ಕೆ ಉತ್ಪನ್ನವಾಗಿದೆ, ಇದು ನಿಮ್ಮ ಬೆಳಿಗಳನ್ನು 45 ದಿನಗಳವರಿಗೆ “ಸಕ್ರಿಯ ಪೋಷಕಾಂಶ ಶೋಷಕೆಯ ಸ್ಥಿತಿ”ಯಲ್ಲಿ ಇರಿಸುತ್ತದೆ. ಹೇಗೆ?

- ಇದು ಬೇರು ಕೋಶಗಳಲ್ಲಿ ಆಸ್ತೋಂಟಿಕ್ ಒತ್ತಡವನ್ನು ನಿಯಂತ್ರಿಸಿ, ಪೋಷಕಾಂಶಗಳು ಮತ್ತು ತೇವಾಂಶ ನಿರಂತರವಾಗಿ ಸನ್ಯಾದೋಳಿಗೆ ಹರಿಯುವಂತೆ ಮಾಡುತ್ತದೆ.
- ನಿಷ್ಟಿಯವಾದ ಬೇರು ಪ್ರದೇಶಗಳನ್ನು ಉಜ್ಜೀವನಗೊಳಿಸಿ, ಹೊಸ ಬೇರು ತಂತುಗಳನ್ನು ಬೆಳಿಸುತ್ತದೆ, ಇದರೊಂದಿಗೆ ಶೋಷಕಾ ಭಾಗವನ್ನು ಹೆಚ್ಚಿಸುತ್ತದೆ.
- ಲೀಜಿಂಗ್ ಅಥವಾ ವಾಸ್ತ್ವಭವನದಿಂದ ನಷ್ಟವಾಗಿದೆ ಮಾಡುವುದು – ಮಣಿನ ಬೇರು ಪ್ರದೇಶದಲ್ಲಿ ಪೋಷಕಾಂಶಗಳನ್ನು ಆಡ್ಸಾಪ್ರೈಸ್ (adsorption) ಪ್ರಕ್ರಿಯೆಯ ಮೂಲಕ ಹಿಡಿದಿಟ್ಟುಕೊಳ್ಳುತ್ತದೆ.



🕒 ಫೆಲಿತಾಂಶ:

ನಿಮ್ಮ ಬೆಳಿ 45 ದಿನಗಳ ಕಾಲ “ಹಸಿವಿನಿಂದ ಕೂಡಿದ ಹಾಗೂ ಸಕ್ರಿಯ” ಸ್ಥಿತಿಯಲ್ಲಿ ಇರುತ್ತದೆ,

ಪ್ರತಿಗೊಬ್ಬರದ ಬಳಸುವ ಬಾರಿ ಹೆಚ್ಚು ಪೋಷಕಾಂಶಗಳನ್ನು ಶೋಷಿಸಿಕೊಳ್ಳುತ್ತದೆ –

ಬೇರೆ ಯಾವುದೇ ಪರಿಸ್ಥಿತಿಗಳಲ್ಲಿ ಕೂಡ, ಆಗಲಿ ಅದು ಒಣ ಮಣ್ಣ, ತೇವ ಮಣ್ಣ ಅಥವಾ ಕರಿಣ ಮಣ್ಣ – ಎಲ್ಲಾ ಶರತ್ತಿನಲ್ಲಿ ಕೂಡ ಪರಿಣಾಮಕಾರಿ ಆಗಿರುತ್ತದೆ.

ವಿಜ್ಞಾನದಿಂದ ಸಮರ್ಥಿತ ಪರಿಹಾರ - ಫೆರ್ಟಿಲೈಟರ್ ಅಕ್ಷಯವೇಚರ್

ಇದು ಹೀಗೆ ಕಾರ್ಯನಿರ್ವಹಿಸುತ್ತದೆ - ಹಂತ ಹಂತವಾಗಿ
(Layer by Layer):


1 ಇರಡುಮುಖ ಪೋಷಕ ನಿರ್ವಹಣಾ ತಂತ್ರಜ್ಞಾನ:

ಆಡ್ಸರ್ಪ್ರೋಷನ್ + ಅಬ್ಸರ್ಪ್ರೋಷನ್

- ಆಡ್ಸರ್ಪ್ರೋಷನ್ (Adsorption): ಪೋಷಕಾಂಶಗಳು ಮಣಿನ ಕಣಗಳಿಗೆ ಅಂಟಿಕೊಂಡು ಬಿಟ್ಟಿಹೋಗುವುದನ್ನು (ಲೀಚಿಂಗ್) ತಡೆಯುತ್ತವೆ.
- ಅಬ್ಸರ್ಪ್ರೋಷನ್ (Absorption): ಸಕ್ರಿಯಗೊಂಡ ಬೀರುಗಳು ಪೋಷಕಾಂಶಗಳನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಶೋಷಿಸುತ್ತವೆ.


2 ಬೀರಿನ ಮಟ್ಟದಲ್ಲಿ ಆಸ್ನೋಟಿಕ್ ಸಮರ್ಪೋಲನ:

- ಬೀರುಜಾಲದ ಹಸ್ತಕೋಶಗಳಲ್ಲಿ ಆಸ್ನೋಟಿಕ್ ಒತ್ತಡವನ್ನು ಸಮರ್ಪೋಲನಗೊಳಿಸುತ್ತದೆ.
- ಬೀರು ಕೋಶಗಳನ್ನು ಸದಾ ತೆರೆಯಾಗಿ, ನಿಜವಾದ ತೇವಾಂಶ ಮತ್ತು ಪೋಷಕಾಂಶಗಳ ಹರಿವಿಗೆ ತಯಾರಾಗಿರುತ್ತವೆ.
- ಇದರ ಪರಿಣಾಮವಾಗಿ, ಗೊಬ್ಬರದ ವೃಧಣತೆ ಇಲ್ಲದ ದೀಪ್ರಕಾಲೀನ ಶೋಷಣಾ ಅವಧಿ ನಾಢ್ಯವಾಗುತ್ತದೆ.



3 ಜೀವ ಲಭ್ಯತೆಯಾಗಿ ಎಂಜ್ಯಿಮ್‌ಟಿಕ್ ಕಾರ್ಬಾಟಲಿಸಿಸ್ (Enzymatic Catalysis):

- ಸಂಕೀರ್ಣ ಪೋಷಕ ಸಂಯುಕ್ತಗಳನ್ನು ಸುಲಭವಾಗಿ ಶೋಷಿಸಬಹುದಾದ ರೂಪಗಳಿಗೆ ವಿಭజಿಸುತ್ತದೆ.
- ಸೆರೀಶಿಯೋಪೆಟ್ಟಿಡೆಸ್ (Serratiopeptidase) ಮತ್ತು ಪೂಲಿಫೆನಾಲ್ ಎಂಜ್ಯಿಮ್ ಕಾಂಪ್ಲೆಕ್ಸ್‌ಗಳನ್ನು ಬಳಸಿ ಲಭ್ಯವಿಲ್ಲದ ಪೋಷಕಾಂಶಗಳನ್ನು ಸನ್ವರ್ಗಿಸಿ ಉಪಯುಕ್ತ ರೂಪಗಳಲ್ಲಿ ಪರಿವರ್ತಿಸುತ್ತದೆ.
- ಮಣಿನ ಸೂಕ್ಷ್ಮಜೀವ ಜಟಿಲತೆಗಳಿಗೆ ಮತ್ತು ಉರ್ವರತೆಯನ್ನು ಹೆಚ್ಚಿಸುತ್ತದೆ.



ಮುಖ್ಯ ಲಾಭಗಳು - ವೈಜ್ಞಾನಿಕ ಆಧಾರದ ಮೇಲೆ ನಿಲುವಾಗಿ ನಿರೂಪಿತ, ಸಮಧಿಕ ಕಾರ್ಯಕ್ರಮತೆಗೆ ನಿರ್ಮಿತ

1 ರಸಗೊಬ್ಬರ ವ್ಯಾಘರ ಮತ್ತು ಹೃಡಾಯಿತಿಯಲ್ಲಿ 90% ತನಕ ಕಡಿತ

ಅಧಾರ: ನ್ಯಾನೋ-ಸಂರಚಿತ ಆಡ್ಡಾಬೆಂಟ್ ಮಣಿನ ಚಿಲೀಟ್ ಮತ್ತು ಜೀವಿಕ ಬೈಂಡಿಂಗ್ ಪಜಿಂಟ್

- ಸ್ನೈಟ್ರೋಜನ್ ಮತ್ತು ಫಾಸ್ಟ್ರಾಸ್ ವಂಟಿ ಪ್ರೋಷಕಾಂಶಗಳು ಆಡ್ಡಾಪ್ರೈನ್ ಏಜಿಂಟ್ ಮೂಲಕ ಮಣಿನ ಕಣಗಳೊಂದಿಗೆ ರಾಸಾಯನಿಕವಾಗಿ ಮತ್ತು ಎಲೆಕ್ಟ್ರಾನಿಕ್ ಟಿಕ್ಸಾರಿ ಬಂಧಿತವಾಗುತ್ತದೆ.
- ಮಳೆ ಅಥವಾ ನೀರಾವರಿಯ ಸಮಯದಲ್ಲಿ ಲೀಚಿಂಗ್ (ರಿಸಾಪ್) ಮತ್ತು ಯೂರಿಯಾದಿಂದ ಉಂಟಾಗುವ ವಾಸ್ತೀಭವನ (ಖಾಸಾಗಿ ಅಮೋನಿಯಾ ನಷ್ಟ) ಅನ್ನ ತಡೆಯುತ್ತದೆ.
- ಮಣಿನ ಪ್ರೋಷಕಾಂಶ ಹಿಡಿಯುವ ಸಾಮಧ್ಯವನ್ನು (CEC - ಕ್ಯಾಷಿಯನ್ ಎಸ್ಟ್ರೋಜ್ ಕ್ಯಾಪಾಸಿಟಿ) ಹೆಚ್ಚಿಸುತ್ತದೆ, ಹೀಗಾಗೆ ಪ್ರೋಷಕಾಂಶಗಳು ಓಡಿಹೊಗುವಿಕೆ (ರ್ನಾಫ್ರ್) ಕಡಿಮೆಯಾಗುತ್ತದೆ.

ಫಲಿತಾಂಶ:

ರಸಗೊಬ್ಬರಗಳು ಬೇರು ಪ್ರದೇಶದಲ್ಲಿ ಹೆಚ್ಚು ಕಾಲ ಉಳಿಯುತ್ತವೆ - ಬೆಳಿಗಳಿಗೆ ಅತ್ಯಂತ ಅಗತ್ಯವಿರುವ ಸಮಯದಲ್ಲಿ ಲಭ್ಯವಾಗುತ್ತದೆ.



2 ಪ್ರೋಷಕಾಂಶ ಶೋಷಣೆ ಮತ್ತು ಆಡ್ಡಾಪ್ರೈನ್‌ನಲ್ಲಿ 2 ಪಟ್ಟು ಹೆಚ್ಚಳೆ

ಅಧಾರ: ಪ್ಲಾಂಟ್ ಸೆಲ್ ರಿಜನೇರೇಶನ್ ಟಿಕ್ವಾಲಜಿ (PCRT)

+ ಕ್ಯಾಶಿಯನ್ ಎಸ್ಟ್ರೋಜ್ ಎನ್‌ಹ್ಯಾನ್ಸ್‌ರ್ಎ

- ಪುನರುಜ್ಜೀವಿತ ಬೇರುಗಳು ಮತ್ತು ಹೊಸ ಬೇರು ತಂತುಗಳು = ಹೆಚ್ಚಿನ ಶೋಷಣಾ ಮೇಲೆ ಕ್ಷೇತ್ರ.
- ಹೆಚ್ಚಿದ ಕ್ಯಾಶಿಯನ್ ಎಸ್ಟ್ರೋಜ್ ಕ್ಯಾಪಾಸಿಟಿ (CEC) ಮಣಿನಲ್ಲಿ ಹೆಚ್ಚು ಕ್ಯಾಲ್ಸಿಯಮ್, ಮ್ಯಾಗ್ನೀಷಿಯಂ, ಪ್ರೋಟ್ರಾಶಿಯಂ ಮತ್ತು ಅಮೋನಿಯಂ ಅನ್ನ ಹಿಡಿದು ಇಡುವಲ್ಲಿ ಸಹಾಯಮಾಡುತ್ತದೆ.
- ಎಂಜೈಮ್‌ಕ್ಯಾಟ್ ಕ್ಯಾಟಲಿಸ್ಟ್ ವ್ಯವಸ್ಥೆ (ಸೆರೇಶಿಯೋಪೆಟ್‌ಡೇಸ್, ಪ್ರೋಲಿಫೇನಾಲ್ ಕಾಂಫೆಕ್ಸ್) ಸಂಕೀರ್ಣ ಪ್ರೋಷಕಾಂಶಗಳನ್ನು ಸುಲಭವಾಗಿ ಇವ್ಯಾರೋಪದಲ್ಲಿರುವ ಶೋಷಣೆಯ ರೂಪಗಳಿಗೆ ಪರಿವರ್ತಿಸುತ್ತದೆ.

ಫಲಿತಾಂಶ:

ಸಸ್ಯಗಳು ಪ್ರೋಷಕಾಂಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಶೋಷಿಸುತ್ತವೆ, ಮತ್ತು ಮಣಿ ಅವುಗಳನ್ನು ಹೆಚ್ಚು ಕಾಲ ಉಳಿಸಿಕೊಳ್ಳುತ್ತದೆ - ಇದು ನಿಜವಾದ ದ್ವಂದ್ವ ಶ್ರೀಯಾಶೀಲ ವ್ಯವಸ್ಥೆ.



ಮುಖ್ಯ ಲಾಭಗಳು - ವೈಜ್ಞಾನಿಕ ಆಧಾರದ ಮೇಲೆ ನಿಲುವಾಗಿ ನಿರೂಪಿತ, ಸಮರ್ಥ ಕಾರ್ಯಕ್ಷಮತೆಗೆ ನಿರ್ಮಿತ


3 ಉಳಿವಲಲ್ಲಿ 50% ತನಕ ಹೆಚ್ಚಿಳಿಗಳು

☞ ಆಧಾರ: ಎಂಜೀಮ್ಯಾಟಿಕ್ ಬಯೋ ಕ್ಯಾಟಲಿಂಗ್
ಹಾರ್ಡ್‌ವೆರ್‌ಸಲ್ ಸಮರ್ಪಿತ, ಮತ್ತು ಅಸ್ನೋಟಿಕ್
ನಿಯಂತ್ರಕಗಳು

- ಎಂಜೀಮ್ಯಾಟಿಕ್ ಲಾರ್ಕ್ ಆಗಿರುವ ಪ್ರೋಫೆಕ್ಟಾಂಶಿಗಳನ್ನು
ಮುರಿದುಬೀಳಿಸುತ್ತವೆ, ಇದರಿಂದ ಘಾಸ್‌ಲೈನ್‌ನ್ನು
ಸೂಕ್ಷ್ಮ ಪ್ರೋಫೆಕ್ಟಾಂಶಿಗಳ ಶೋಷಣೆಯು ಉತ್ತಮವಾಗುತ್ತದೆ.
- ಆಕ್ಸಿನ್, ಗಿಬರೆಲಿನ್, ಸ್ಟೈರೋಕ್ಯೂನಿನ್ ಇತ್ಯಾದಿ
ಹಾರ್ಡ್‌ವೆರ್‌ಸಲ್ ಉತ್ತೀರ್ಜನ (PCRT ಮೂಲಕ) ಸಂಸ್ಥಾದ
ಭಾವಿತ (vegetative) ಮತ್ತು ಪುನರುತ್ಪಾದಕ
(reproductive) ಬೆಳೆವಣಿಗೆಯನ್ನು ಬುಂಬಿಸುತ್ತದೆ.
- ಅಸ್ನೋಟಿಕ್ ಒತ್ತಡ ನಿಯಂತ್ರಕಗಳು 45 ದಿನಗಳವರೆಗೆ
ಬೇರುಗಳಲ್ಲಿ ಪ್ರೋಫೆಕ್ಟಾಂಶ್ ಹರಿವನ್ನು
ಸಮರ್ಪಿತ ಸೂಕ್ಷ್ಮ ಉತ್ತವೆಯನ್ನು ಬಿಡುವಿಕೆಯಿಂದ ಉತ್ಪಾದಿಸುತ್ತವೆ.

ಫಲಿತಾಂಶ:

ಹೆಚ್ಚಿದ ಬೇರು ದ್ರವ್ಯಪರಿಮಾಣ (root biomass), ಶಕ್ತಿಶಾಲಿ
ಹಾಪು ಬಿಡುವಿಕೆ, ಉತ್ತಮ ಹಣ್ಣು/ಅನ್ನದ ತುಂಬಿಕೆ – ಅದು
ಒತ್ತಡದ ಪರಿಸ್ಥಿತಿಗಳಲ್ಲಿಯೂ ಸಹ.




4 ಎಲ್ಲಾ ಬೆಳೆಗಳಿಗೆ, ಎಲ್ಲಾ ಮಣಿಗೆಗೆ, ಎಲ್ಲಾ ರೀತಿಯ ಗೊಬ್ಬರಗಳಿಗೆ ಮತ್ತು ಎಲ್ಲಾ ಪ್ರಮಾಣಗಳಿಗೆ ಅನ್ನದಿಯಿಸುತ್ತದೆ

☞ ಆಧಾರ: ಸ್ನೋಟ್‌ಲ್ ಪಿಎಚ್ ಘಾಸ್‌ಲೈನ್‌ನ್,
ಕ್ರಿಯಾತೀಲವಲ್ಲದ (Non-reactive) ಜೀವಸೂಕ್ಷ್ಮ ಸಹನೀಯ
ರಸಾಯನಶಾಸ್ತ್ರ (Biocompatible Chemistry)

- ಆಗ್ರಾನಿಕ್ ಮತ್ತು ಇನ್‌ಆಗ್ರಾನಿಕ್ ರಸಗೊಬ್ಬರಗಳ (NPK,
DAP, ಕಾಂಪ್ರೋಸ್, ಹನುಮೂಲದ ಗೊಬ್ಬರಗಳು) ಜೊತೆಗೆ
ಸಂಪೂರ್ಣ ಹೊಂದಾಣಿಕೆ ಹೊಂದಿದೆ.
- ಯೂರಿಯಾ ಅಥವಾ ಇತರ ಲವಣಗಳಿಂದಿಗೆ ಯಾವುದೇ
ರಾಸಾಯನಿಕ ಪ್ರತಿಕ್ರಿಯೆ ಆಗುವುದಿಲ್ಲ – ಇದು ಸ್ವಧಿರ್ಯಾಗಿ
ಅಲ್ಲ, ಹೆಚ್ಚುವರಿಯಾದ ಸೇರ್ಪಡಿ (Additive) ಆಗಿ
ಕಾರ್ಯನಿರ್ವಹಿಸುತ್ತದೆ.
- ಭಾರತದಲ್ಲಿಡೆ ಇರುವ ಅನ್ಯಾಯ, ಕ್ಷಾರೀಯ ಮತ್ತು
ಸಮರ್ಪಿತ ಮಣಿಗೆ ಅನುಗುಣವಾಗಿದೆ.

ಫಲಿತಾಂಶ:

ಪ್ರತಿ ರೈತನಿಗೆ, ಪ್ರತಿಯೊಂದು ಹಂಗಾಮಿಗೆ, ಮತ್ತು ಪ್ರತಿಯೊಂದು
ಕೈಗೆ ಹವಾಮಾನ ವಲಯಕ್ಕೆ ಸೂಕ್ಷ್ಮವಾದ ಒಂದು ವಿಶ್ವವ್ಯಾಪಿ
ಪರಿಹಾರ.



॥ ಪ್ರಶಂಸಾಪತ್ರ - ಮಹಾರಾಷ್ಟ್ರದ ಕೊಲ್ಲಾಪುರದಿಂದ ಶಿಂಗಿ ಬೆಳಿಗಾರ ರೈತ

"ನಾನು ಹೆಚ್ಚಿಗೆ ಅಂದ ಶಿಂಗಿ (ಸಕ್ಕರೆಕಬ್ಬಿ) ಬೆಳಿದು ಬರುತ್ತಿದ್ದೇನೆ. ಆದರೆ ಈ ಹಂಗಾಮೆನಲ್ಲಿ ಫಂಟೆಲ್ಲೀಸರ್ ಆಕ್ಷಿವೇಟರ್ ಬಳಸಿದ ನಂತರ, ರಸಗೊಬ್ಬರದ ಪರಿಣಾಮಕಾರಿತ್ವದ ಬಗ್ಗೆ ನನ್ನ ನಿಲುವು ಸಂಪೂರ್ಣವಾಗಿ ಬದಲಾಗಿದೆ.

ನಾನು ಇದನ್ನು ಕೇವಲ ಒಂದು ಬಾರಿ, ನನ್ನ ಮೂಲ ಗೊಬ್ಬರ ಡೋಎಸ್‌ಗೆ ಮಿಶ್ರಣ ಮಾಡಿ ಉಪಯೋಗಿಸಿದೆ.

20-25 ದಿನಗಳೊಳಗೆ ಸ್ವಷ್ಟವಾದ ಬದಲಾವಣೆಗಳು ಕಾಣಿಸಿಕೊಂಡವು – ಹೊಲ ಹೆಚ್ಚು ಹಸಿರಾಗಿ, ಆರೋಗ್ಯಕರವಾಗಿ ಕಾಣಿಸಿತು.

ಇಂಟರ್‌ನೋಡಲ್ ಉದ್ದ (ಕಬ್ಬಿನ ಸಂಧಿ ದೂರ) ಹೆಚ್ಚಾಗಿತು, ಕಬ್ಬಿಗಳು ಉದ್ದ, ದಪ್ಪ ಮತ್ತು ಹೆಚ್ಚು ಭಾರಿಯಾದವು.

ಬ್ರಿಕ್ಸ್ (ಸಕ್ಕರೆ ಪ್ರಮಾಣ) 2.5 ಪಾಯಿಂಟ್‌ಗಳಷ್ಟು ಹೆಚ್ಚಾಗಿ ಬಂದಿದೆ – ಕಾಖಾನೆಯ ಮೇಲ್ಮೈಕಾರಕರಿಗೂ ಆಳ್ಜ್ಯಯ್ವಾಯಿತು.

ಇದಕ್ಕಿಂತ ಮುಖ್ಯವಾಗಿ, ನಾನು ಸಾಮಾನ್ಯವಾಗಿ 4 ಬಾರಿ ರಸಗೊಬ್ಬರ ಹಾಕುತ್ತಿದ್ದೆ, ಆದರೆ ಈ ಬಾರಿ ಕೇವಲ 2 ಬಾರಿ ಹಾಕಿದರೂ ಸಾಕಾಗಿತ್ತು – ಇದು ಖಚಿತವಾದ ವ್ಯಾಘರ್ತೆಗಿ ಕೆಡಿತ ಹಾಗೂ ಖಚು ಉಳಿವು ನೀಡಿತು.

'ಕಡಿಮೆ ಇನ್ಸ್ಟ್ರುಕ್ಚರ್, ಹೆಚ್ಚು ಜೈಟ್‌ಪ್ರೆಟ್' – ರೈತರಿಗೆ ನಿಜವಾಗಿಯೂ ಬೇಕಾಗಿರುವ ತಂತ್ರಜ್ಞಾನ ಇದು.

ಇದೇಗೆ ನಾನು ಪ್ರತಿಯೊಂದು ಗಂಭೀರ ಶಿಂಗಿ ಬೆಳಿಗಾರರಿಗೆ ಫಂಟೆಲ್ಲೀಸರ್ ಆಕ್ಷಿವೇಟರ್ ಅನ್ನು ಶಿಫಾರಸು ಮಾಡುತ್ತೇನೆ. ಇದು ಕೇವಲ ಉತ್ಪನ್ನವಲ್ಲ, ಇದು ಬೇರು ಮತ್ತು ಪೋಷಕ ನಿರ್ವಹಣೆಯಲ್ಲಿ ಒಂದು ಕ್ರಾಂತಿ!"

– ಶ್ರೀ ರಮೇಶ್ ಚೌರು, ಶಿಂಗಿ ರೈತ, ಕೊಲ್ಲಾಪುರ, ಮಹಾರಾಷ್ಟ್ರ

||

**SUCCESS
STORIES**

॥ ಪ್ರಶಂಸಾಪತ್ರ 2 - ತರಕಾರಿ ಬೆಳಿಗಾರ, ಕನಾರ್ಲ್ (ಹರಿಯಾಣಾ)

"ನಾನು ಫಂಟೆಲ್ಲೀಸರ್ ಆಕ್ಷಿವೇಟರ್ ಅನ್ನು ನನ್ನ ಸಾಮಾನ್ಯ DAP ಮತ್ತು ಕಾಂಪ್ರೋಸ್‌ ಗೊಬ್ಬರದ ಡೋಎಸ್ ಜೊತೆಗೆ ಹೊರ್ನೋಸುವು (ಕಾಲಿಪ್ರೈವರ್) ಮತ್ತು ಟೊಮೆಟೋ ಬೆಳಿಗಳಲ್ಲಿ ಬಳಸಿದೆ.

ಪರಿಣಾಮಗಳು ನಿಜಕ್ಕೂ ನನಗೆ ಆಳ್ಜ್ಯಯ್ವ ಉಂಟುಮಾಡಿದವು. ಹಿಂದಿನ ಸೀನೆನ್‌ಗಳಲ್ಲಿ ಹಣ್ಣುಗಳ ಗಾತ್ರ ಸಮಾನವಾಗಿರುತ್ತಿರಲ್ಲಿ ಮತ್ತು ಖುತ್ತಿನ ಮಧ್ಯದಲ್ಲಿ ಎಲೆಗಳು ಹಳೆದಿಯಾಗುತ್ತಿವೆಯೆಂಬುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ, ಗಿಡಗಳು ಸಂಪೂರ್ಣ ಹಸಿರಾಗಿದ್ದು, ಹಣ್ಣುಗಳ ಸೆಟ್ ಶೀ. 40ರಷ್ಟು ಉತ್ತಮವಾಯಿತು.

ಹೆಚ್ಚು ಆಳ್ಜ್ಯಯ್ವಗೊಂಡದ್ದು ಎಂದರೆ, ನಾನು ಸಂಪೂರ್ಣ ಬೆಳಿ ಚಕ್ಕಡಲ್ಲಿ ಸುಮಾರು ಶೀ. 30ರಷ್ಟು ಕಡಿಮೆ ಗೊಬ್ಬರ ಬಳಸಿದೆ – ಹೆಚ್ಚುವರಿ ಡೋಎಸ್ ಹಾಕುವ ಅವಶ್ಯಕತೆಯೇ ಇರಲಿಲ್ಲ. ನಾಟಿದಾಗೆ ಮಣ್ಣ ಮೃದುವಾಗಿತ್ತು ಮತ್ತು ಗಿಡಗಳು ಬೇರುಗೆಳಿಂದ ಎಲೆವರೆಗಿ ಹೆಚ್ಚು ಆರೋಗ್ಯಕರವಾಗಿ ಕಾಣಿಸುತ್ತಿದ್ದವು.

ಹಿಂದೆ ನಾನು ಹೆಚ್ಚು ಗೊಬ್ಬರ ಹಾಕಿದರೆ ಹೆಚ್ಚು ಇಳುವರಿ ಬರುತ್ತದೆ ಎಂಬ ನಂಬಿಕೆ ಇಟ್ಟಿದೆ. ಆದರೆ ಈಗ ನಾನು ನನ್ನ ಕಣ್ಣಾರೆ ನೋಡಿದೆ – ಸರಿಯಾದ ಆಕ್ಷಿವೇಟರ್ ಜೊತೆಗೆ ಬುದ್ಧಿವಂತ ಉಪಯೋಗ ಕೊಡುವುದು ಕಡಿಮೆ ಇನ್ಸ್ಟ್ರುಕ್ಚರ್‌ನಲ್ಲಿಯೇ ಉತ್ತಮ ಜೈಟ್‌ಪ್ರೆಟ್."

– ಶ್ರೀ ಜಗ್ಗೀರ್ ಸಿಂಗ್, ತರಕಾರಿ ರೈತ, ಕನಾರ್ಲ್ (ಹರಿಯಾಣಾ) ||

ಫಂಟೆಲ್ಲೀಸರ್ ಆಕ್ಷಿವೇಟರ್ ಅನ್ನು ಹೇಗೆ ಬಳಸಬೇಕು

✓ ಮಣ್ಣಿನಲ್ಲಿ ಬಳಸುವ ವಿಧಾನ:

- ಪ್ರತಿ ಎಕರೆಗಿಂತ 2 ಕೆ.ಜಿ ಫಂಟೆಲ್ಲೀಸರ್ ಆಕ್ಷಿವೇಟರ್ ಅನ್ನು ನಿಮ್ಮ ಸಾಮಾನ್ಯ ಮಣ್ಣ ಬಳಸುವ ಗೊಬ್ಬರದ ಡೋಎಸ್ (ಉದಾ: DAP, NPK, ಯೂರಿಯಾ, ಕಾಂಪ್ರೋಸ್ ಅಥವಾ ಸಾವಯವ ಗೊಬ್ಬರ) ಜೊತೆಗೆ ಚಿನ್ನಾಗಿ ಮಿಶ್ರಣ ಮಾಡಿ – ಬಳಿಕ ಬ್ರಾಡ್‌ಕಾಸ್ಟಿಂಗ್ (ಬೆಳೆ ಹಾಕುವುದು) ಅಥವಾ ಸಾಲುಗಳಲ್ಲಿ ಹಾಕಬಹುದು.
- ಗೊಬ್ಬರವನ್ನು ಹಾಕುವುದಕ್ಕೂ ಮುನ್ನ ಚಿನ್ನಾಗಿ ಮಿಶ್ರಣ ಮಾಡಿ – ಬಳಿಕ ಬ್ರಾಡ್‌ಕಾಸ್ಟಿಂಗ್ (ಬೆಳೆ ಹಾಕುವುದು) ಅಥವಾ ಸಾಲುಗಳಲ್ಲಿ ಹಾಕಬಹುದು.
- ಬೆಳಿ ಆರಂಭದ ವೇಳೆಯ (ಬೇನಲ್ ಡೋಎಸ್) ಅಥವಾ ಯಾವುದೇ ಪ್ರಮುಖ ಗೊಬ್ಬರ ಹಾಕುವ ಹಂತದಲ್ಲಿ ಬಳಸಬಹುದು.

💡 ಟಿಪ್ಪಣಿ:

ಈ ಉತ್ಪನ್ನವು ನೀವು ಈಗಾಗಲೇ ಬಳಸುತ್ತಿರುವ ಗೊಬ್ಬರದ ಪರಿಣಾಮಕಾರಿತ್ವವನ್ನು ಹೆಚ್ಚುಮಾಡುತ್ತದೆ – ಇದು ಬೇರುಗಳನ್ನು ಸಕ್ತಿಯಗೊಳಿಸುತ್ತದೆ, ಪೋಷಕಾಂಶಗಳನ್ನು ಮಣ್ಣಿನಲ್ಲಿ ಹಿಡಿದಿಡುತ್ತದೆ ಮತ್ತು ಗಿಡವು 45 ದಿನಗಳವರೆಗೆ ಉತ್ತಮವಾಗಿ ಶೋಚಿಸಿಕೊಳ್ಳುವುದೆ ಮಾಡುತ್ತದೆ.

 ಹೆಚ್ಚುವರಿ ಲಾಭ: ಮೊಲ್ಯುವಿರುವ ಪುನರ್ ಬಳಕೆ ಮಾಡಬಹುದಾದ ಡಬ್ಲಿ - ಮೊಲ್ಯು ₹200!

ಫೆರ್ಟಿಲೈನರ್ ಅಡ್ಸ್ಟ್ರಿವೆಟರ್ ಉತ್ಪನ್ನ ಗುಣಮಟ್ಟದ, ಆಹಾರ ಶ್ರೇಣಿಯ ಪಾನ್ಸಿಕ್ಸ್‌ನಿಂದ ತಯಾರಾದ 2 ಲೀಟರ್ ಸಾಮಧ್ಯದ ಡಬ್ಲಿಯಲ್ಲಿದೆ...

ಪುನಃಬಳಕೆ ಮಾಡಬಹುದಾದ ಹಾಗೂ ದೀಪ್ರಂಥಕಾಲಿಕ - ಧಾನ್ಯ, ಬೀಜಗಳು, ಬೆಲ್ಲ ಅಥವಾ ಇತರ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಉತ್ತಮ

ಪ್ರಮಾಣಿತ ಆಹಾರ ಶ್ರೇಣಿಯ ಪಾನ್ಸಿಕ್ಸ್ - ಮನೆಯಲ್ಲಿಯೂ ಮತ್ತು ಹೊಲದಲ್ಲಿಯೂ ಸುರಕ್ಷಿತವಾಗಿ ಉಪಯೋಗಿಸಬಹುದಾದ

ವಾಸ್ತವ ಮೊಲ್ಯು - ಸ್ಥಳೀಯ ಮಾರುಕಟ್ಟಿಯಲ್ಲಿ ಇಂತಹ ಡಬ್ಲಿಗಳ ಬೆಲೆ ಸುಮಾರು ₹200 ರಷ್ಟಿದೆ

FREE!

FREE Food Grade Container worth Rs.200/-

👉 ಪ್ರತಿ ಖರ್ಚು ಮಾಡಿದಿಗೆ ರೈತನು ಉತ್ತಮ ಇಳುವರಿಯೊಂದಿಗೆ ಜೊತೆಗೆ ಪ್ರಾಯೋಗಿಕವಾಗಿ ಉಪಯೋಗಿಸಬಹುದಾದ ಡಬ್ಲಿಯನ್ನು ಮನೆಯೊಳಗೂ ಉಪಯೋಗಿಸಬಹುದಾದಂತೆ ಪಡೆದಿರುತ್ತಾನೆ.

POWERED BY

PLANT CELL REGENERATION TECHNOLOGY



Welcome to ICAPL

Intercontinental Annadata Private Limited (ICAPL) is a forward-thinking agricultural solutions company dedicated to revolutionizing global farming practices. Founded by four visionaries with diverse expertise, ICAPL is rooted in the belief that farmers are the heroes of global food security. We focus on empowering them with sustainable, innovative, and accessible solutions that address the most critical challenges in modern agriculture.

Our Vision

To redefine global agriculture by restoring the vitality of soils, pioneering cutting-edge innovations, and unlocking the transformative potential of carbon credits. We envision a future where every farmer, empowered with sustainable solutions, ensures food security, drives prosperity, nourishes the planet, and builds a legacy of abundance for generations to come.

Our Mission

To develop and supply innovative fertilizers and sustainable agro-solutions that restore soil health, enhance productivity, and lower farming costs. Through global collaborations, cutting-edge technologies, and carbon credit integration, we aim to empower farmers, ensure food security, and promote environmentally responsible agriculture.

Contact Us:-

 India - Manufacturing Address - 1 :- P O Box : 59119 Belgaum, GMC Industrial Estate , Tadalsur, Karnataka, India

 India Admin Office - 904, Waldorf, Hiranandani Estate, Thane, Mumbai

 India Admin Office - 103, Nirvana Bldg, Behind Bliss Hotel, Kolhapur

 India - Manufacturing Address - 2 :- P O Box : 416013, Gat No. 123, Danoli, Kolhapur

 International Admin Office - Dubai P O Box : 48288, HFZA, Sharjah, UAE

 Customer Care for Distributors/Retailers - +91 7774938788

 Customer Care for Farmers - +91 8329595070

DANGER

DANGER

DANGER

BEWARE OF DUPLICATE/FRAUD PLAYERS



DO NOT BUY

IF THE SEAL OF TRUST IS MISSING ON CONTAINER



ON THE CAP

SEAL OF TRUST




**BOTTOM OF
CONTAINER**

SEAL OF TRUST

FERTILISER ACTIVATOR

ALL SEASON - ALL CROPS - ALL DOSES

FRONT VIEW



SIDE VIEW



SIDE VIEW



BACK SIDE - LABEL CLAIM